

**SAMPLE QUESTION PAPER**  
**SUBJECT - LIMBOO**  
**CLASS - X**

Time: 3 Hrs.

M.M: 80

२ यो हेठपर्द गुंडात्रिंशि द्वारा गांडिल्पल्लीमे देखिए।

कीर्णेश खेड़वी, हेड़वी पर्णी-कोटी ले गढ़कृपत उठी तेजी। लक्ष्मीले देखीटे दर्शक्ये अडेक्सेनी, वर्धमान। पहुँचे, बाहीले टुलींपे, दर्शक्ये अडेक्सेनी, वर्धमान। पहुँचे।

कीर्णेशकी लक्ष्मी खेड़वी, बाहीले टुलींद लो। गधप देख खेड़वी, बाहीले देखीटे गांडीष्ठीकी लेंडीकी लेंडीकी। खेड़वी, बाहीले खेड़वी, देखीटे गांडीष्ठी लेंडीकी, देखीटे। देख टुलींपे, गांडीष्ठी लेंडीकी।

लैंडीले टुकड़ी हेपन्नीले दित्रिंशि - "ज॒ टुलींपे, अडेक्सेनी श॒.क॒. टुलींपे, गांडीष्ठी दुक्कड़ा।"

गढ़कृपत गधलेच दीपे, श्रीउमीदाई। श्री.ज॒. गंगा - "उयादीच रुक्षा, उद्देश्य," श्री.ज॒.क॒.पाटेरे पुछे, उयादीच खेड़वी खेड़वी। पुछे, तेजींकैदीचाई श्री.ज॒. गंगा - "ज॒ उयादीच रुक्षा टुलींपे, अडेक्सेनी लच हेड़वी गंगाकी। राते, हेड़वी। ज॒ देहांडी, लच हेवकीच लेंडीकी।" ज॒ श्री.ज॒.उमीदाई दीपे ल.येल्ला, जीक्कार लक्ष्मी विश्वी वाली लंबाई दीक्कार। पुछे, लैंडी खेड़वी - "खेड़वी? ज॒ टुलींपे, अडेक्सेनी पुछे, तानुर घोपवेक्ष खेड़वी।" ज॒ देहांडी दीपे, विश्वी - "लेंडीले गंडा लेंडीले रातेयेक्ष। लंगायेच।" ज॒ देहांडी दीपे, विश्वी - "गढ़कृपतरे उठीणी विश्वी जीक्कार श्री.ज॒. गंगा - "ज॒ अडेक्सेनी पुछे, दीर्घाये, पुछे, तानुर रातेयेक्ष।"

गांडीष्ठी:

- १) देख देहांडी खेड़वी, काँच। गढ़कृपत लैंडीले उठी वाणी ? (2)
- २) लैंडीले उयादीच काँच। देहांडी ? (1)
- ३) लैंडीले श्री.ज॒.क॒.पाटेरे का, श्री.ज॒. गंगा ? (2)
- ४) लैंडीले टुलींपे, अडेक्सेनी लेंडीकी, लेपवे दीपे, गंगाकी ? (2)

- ಗ) ಡೆ.ಆರ್.ಎಲ್.ಎಸ್ ಅವಿನ್ ಶಾಖೆಯಲ್ಲಿ ಡೆ.ಆರ್.ಎಸ್ ಕಾ ಯೇತ್ತಿ ? (2)  
ಹ) ಡೆ.ಆರ್.ಎಲ್.ಎಸ್ ಶಾಖೆಯಲ್ಲಿ ಡೆ.ಆರ್.ಎಸ್ ಕಾ ಯೇತ್ತಿ ? (2)  
ಜ) ಮುಕ್ಕಣಿ, ಕಾಂಪಿಂಗ್ ಹೆಲ್ಟ್ ಯೇತ್ತಿ ? (2)  
ಝ) ಡೆ.ಆರ್.ಎಲ್.ಎಸ್ ಶಾಖೆಯಲ್ಲಿ ಡೆ.ಆರ್.ಎಸ್ ಕಾ ಯೇತ್ತಿ ? (2)

೪ "ಒಡೆಯಾಷ್ಟು ಹೇಳಿ. ಸ್ಟ್ರಾಂಗ್ ಕೆಂಪ್ಲೆಕ್ಸ್ ರೆಂಡರ್ ಎಂಬ್ ದೀಪ್ ಡೆಪ್ಲಿಮೆಟ್ ಡಿಫೆಲ್ಟ್ ಪಾರ್ಕ್ ನೀಡಿ ಸ್ಟ್ರಾಂಗ್ ಕೆಂಪ್ಲೆಕ್ಸ್" (8)

೫ ಈ ಕೆಡಪದ್ ಕೆಂಪ್ಲೆಕ್ಸ್. ೧೦೦ ಗ್ರಾಂ ಏಂಬ್ ಗ್ರಾಂ ಸ್ಟ್ರಾಂಗ್:- (ಶ್ವೇತಾಂತರಿಕ್ಷ. ಲ್ಯಾಂಗ್) (12)

- i) ಈ ಸ್ಟ್ರಾಂಗ್  
ii) ಡೆಪ್ಲಿಮೆಟ್ ಕೆಂಪ್ಲೆಕ್ಸ್  
iii) ಎಂಪ್ಲೆಕ್ಸ್

೬ ಹೇಳಿ. ಸ್ಟ್ರಾಂಗ್ ಕೆಡಪದ್. ಹೀಂತಿ:- (5)

One day a guard who was guarding the palace at night disappeared. They searched for him all over the place and the adjoining jungles, but they could find no trace of him. The mystery deepened when the next night also another guard disappeared. This was repeated on the third night and the fourth and so on every night a guard disappeared. Nobody could provide any clue to the mysterious disappearance of the guards.

೭ ಕಾಂಪಿಂಗ್ ಲೆಂಡ್ ಗ್ರಾಂ ಯೇತ್ತಿ? ಇಂಥಾಗೆ ಗರೀಬ್ ಜಾಂಪಾ ಗ್ರಾಂ ಯೇತ್ತಿ? (5)

೮ ಈ ಕೆಡಪದ್ ಗ್ರಾಂಲ್, ಶ್ವೇತಾಂತರಿಕ್ಷ ಶ್ವೇತಾಂತರಿಕ್ಷ 'ಅಂತಿ' ಯೇತ್ತಿ?  $1 \times 4 = 4$

- i) ಉ  
ii) ಶ್ವೇತಾಂತರಿಕ್ಷ  
iii) ಶ್ವೇತಾಂತರಿಕ್ಷ  
iv) ಪ್ರಾಂತಿ

೯. ಡೆಂಪ್ಸಿ ಸ್ಟ್ರಾಂಗ್:-  $2 \times 3 = 6$

- i) ಗ್ರಾಂಲ್  
ii) ಡೆಂಪ್ಸಿ  
iii) ಡೆಪ್ಲಿಮೆಟ್

v. ಈಂಟಪತ್ರ:-  $2 \times 2 = 4$

- i) ಪ್ರೀತಿಂದ್ರಿಯ ಲೋಕ ತಾತ್ತ್ವಿಕ ಪರಿಸರ ಈಂಟಪತ್ರ, ಗಂಗ್ಯಾ ಭಾತ್ವಾದೇ ದೀಕ್ಷಾ ಕಾ ಶಾಸ್ತ್ರಾ? ಈಂಟಪತ್ರ,  
ii) ಶಿವಿ, ತಾತ್ತ್ವಿಕ ನ್ಯಾಯಾಲ್ಯಾ, ನ್ಯಾಯಾಲ್ಯಾಲ್ಯಾ ಕಾಶಿ. ಶಾಂತಿ. ಶಿವಾದೇ?

vi. ದೀರ್ಘಾದ್ಯ ಈಂಟಪತ್ರ ನಾಷಣ್ಯ. ಈಂಟಪತ್ರ:-  $1 \times 4 = 4$

- vii. ಈಂಟಪತ್ರ. ತಾತ್ತ್ವಿಕ ಮಾನವ ವಿಜ್ಞಾನ ಈಂಟಪತ್ರ, ದೀಪಿಯ ದೀಪಿ, ಗಂಗ್ಯಾ  
i) ರಿಡ್‌ ii) ಈಂಟಪತ್ರಾಲ್ಯಾ iii) ರಿಡ್‌ಎಂಡ್‌ iv) ತಾತ್ತ್ವಿಕ

viii. ದೀಪಿದ್ವಾದ್ಯ ಕಾಶಿ. ಹೀಂದಿಂದ್ರಿಯ ತಾತ್ತ್ವಿಕ ದೀಪಿ

- i) ಈತ್‌. ಯಾತ್ರಾಶಿ. ಪತ್ರಾಶಿ. ii) ರುಹ್‌ಕ್ರಿಯಾದ್ಯ ಪತ್ರಾಶಿ.  
iii) ಈತ್‌. ಯಾತ್ರಾ, ಪತ್ರಾ. iv) ಈಗೆಂದ್ರ, ದೀಪಿದ್ವಾದ್ಯ ಪತ್ರಾಶಿ.

9. ಪ್ರೀತಿಂದ್ರಿಯಲ್ಲಿ ತಾತ್ತ್ವಿಕ ಪರಿಸರ ಈಂಟಪತ್ರ ದೀಪಿಯ ಗಂಗ್ಯಾ ಭಾತ್ವಾದೇ. ಪತ್ರಾ?

- i) ಈತ್‌ರಿ ಸಂಧಿಯ ದೀಪಿಯ ಗಂಗ್ಯಾ ಭಾತ್ವಾದೇ. ii) ಈತ್‌ರಿ ಹೀಂದಿಂದ್ರಿಯ ದೀಪಿಯ ಗಂಗ್ಯಾ ಭಾತ್ವಾದೇ.  
iii) ಈತ್‌ರಿ ತ್ವಿಯ ದೀಪಿಯ ಗಂಗ್ಯಾ ಭಾತ್ವಾದೇ. iv) ಈತ್‌ರಿ ಸಂಧಿಯ ದೀಪಿಯ ಗಂಗ್ಯಾ ಭಾತ್ವಾದೇ.

10. 'ತ್ವಿಖಿ ದೀಪಿ ಗ್ರಾಹಿ'ಗೆ ತಾತ್ತ್ವಿಕ ಪರಿಸರದಲ್ಲಿ ತಾತ್ತ್ವಿಕ ಸಂಧಿ ಕ್ರಿಯೆಯ ದೀಪಿಯ ಗಂಗ್ಯಾ ಭಾತ್ವಾದೇ. ಪತ್ರಾ?

- i) ೬೫೭೦ ii) ೬೫೭೨ iii) ೬೫೭೪ iv) ೬೫೭೫

110. ತಾತ್ತ್ವಿಕ ಈಂಟಪತ್ರ, - (ಒಳಗೊಳಿಸಿ)

2+2 = 4

- i) ತಾತ್ತ್ವಿಕ ದೀಪಿಯ ಗಂಗ್ಯಾ ಭಾತ್ವಾದೇ ಕಾಶಿ. ಶಿವಾದೇ ನ್ಯಾಯಾಲ್ಯಾ ದೀಪಿಯ  
ii) ತಾತ್ತ್ವಿಕ ದೀಪಿಯ ಗಂಗ್ಯಾ ಭಾತ್ವಾದೇ ನ್ಯಾಯಾಲ್ಯಾ ದೀಪಿಯ

- iii) "ଶ୍ରୀକୃତିଙ୍କ ଶ୍ରୀଚାର୍ଣ୍ଣାମାର୍ତ୍ତାନୁଷ୍ଠାନ ପାଇଁ ପାଦମୁଦ୍ରା ପାଇଲୁ ହେଉଥିଲା - ଶ୍ରୀକୃତି, ଶ୍ରୀମଦ୍, ଶ୍ରୀମତୀ ପାଦମୁଦ୍ରା ପାଇଲୁ ହେଉଥିଲା ।"
- iv) ତତ୍ତ୍ଵବିଜ୍ଞାନ ଶ୍ରୀତି ଶ୍ରୀଚାର୍ଣ୍ଣାମାର୍ତ୍ତାନୁଷ୍ଠାନ ପାଇଁ ପାଦମୁଦ୍ରା ପାଇଲୁ ହେଉଥିଲା ।

୧୬. ସୀମା ପାଇଁ ଶ୍ରୀମଦ୍ଭଗବତପାଦମୁଦ୍ରା ପାଇଲୁ ହେଉଥିଲା । ଏହାରେ କେବଳ ଶ୍ରୀମଦ୍ଭଗବତପାଦମୁଦ୍ରା ପାଇଲୁ ହେଉଥିଲା ।

"ଶ୍ରୀମଦ୍ଭଗବତପାଦମୁଦ୍ରା ପାଇଲୁ ହେଉଥିଲା । ଶ୍ରୀମଦ୍ଭଗବତପାଦମୁଦ୍ରା ପାଇଲୁ ହେଉଥିଲା । ଶ୍ରୀମଦ୍ଭଗବତପାଦମୁଦ୍ରା ପାଇଲୁ ହେଉଥିଲା । ଶ୍ରୀମଦ୍ଭଗବତପାଦମୁଦ୍ରା ପାଇଲୁ ହେଉଥିଲା । ଶ୍ରୀମଦ୍ଭଗବତପାଦମୁଦ୍ରା ପାଇଲୁ ହେଉଥିଲା ।

- କେତେ ଶ୍ରୀମଦ୍ଭଗବତପାଦମୁଦ୍ରା ପାଇଲୁ ହେଉଥିଲା ? (1)

୧୭. କେବଳ ଶ୍ରୀମଦ୍ଭଗବତପାଦମୁଦ୍ରା ପାଇଲୁ ହେଉଥିଲା ।

- କେତେ ଶ୍ରୀମଦ୍ଭଗବତପାଦମୁଦ୍ରା ପାଇଲୁ ହେଉଥିଲା ? (1)
- କେତେ ଶ୍ରୀମଦ୍ଭଗବତପାଦମୁଦ୍ରା ପାଇଲୁ ହେଉଥିଲା ? (1)

୧୯. କେତେ ଶ୍ରୀମଦ୍ଭଗବତପାଦମୁଦ୍ରା ପାଇଲୁ ହେଉଥିଲା ? (1)

୨୦॥ କେତେ ଶ୍ରୀମଦ୍ଭଗବତପାଦମୁଦ୍ରା ପାଇଲୁ ହେଉଥିଲା ? (1)

\*\*ଶ୍ରୀମଦ୍ଭଗବତପାଦମୁଦ୍ରା\*\*